

# ಆಹಾ.. ಕಳ್ಳಲ್ಲಿ!

ಬಿದಿರಿನಿಂದ ಮೊಳಕೆ ಒಡೆದು ಹೊರಬರುವ ಕಳ್ಳಲೀಯಲ್ಲಿ ಪೋಷಕಾಂಶ ಹೆಚ್ಚು. ಅದಕ್ಕೇ ಮಲೆನಾಡಿನ ಜನ ವರ್ಷ ಮಿತ್ತವಿನ ಆರಂಭದಲ್ಲಿ ಅಡುಗೆ ಮನೆಯಲ್ಲಿ ಕಳ್ಳಲೀಗೆ ಸಾನ ನೀಡಿದ್ದಾರೆ.

■ ಜ.ಎಂ.ಹೆಗಡೆ, ತಾರಗೋಡೆ

ಒಹು ಉಪಯುಕ್ತವಾದ ಅರಣ್ಯ ಮೂಲಗಳಲ್ಲಿ ‘ಬಿದು’ ಸಹ ಒಂದು. ಈಟ್ಟಪ್ಪದೇಶ, ಮಲೆನಾಡು- ಅರೆ ಮಲೆನಾಡಿನ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಯಬಲ್ಲದು. ಇದನ್ನು ಕೃಷಿ, ಗೃಹ ಬಳಕೆ, ಖೀರೋಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದರ ಬೊಡ್ಡೆಯು ಗಟ್ಟಿಯಾಗಿದ್ದು ಗ್ರಾಮೀಣ ಭಾಗದ ಜನರ ಭಾವಣಿಗೆ ಅಶ್ವಯಾವಾಗಿ ಬಂದಿದೆ. ರೈತರ ಹೊಲಗಳಿಗೆ ರಕ್ತಕನೂ ಹೌದು.

ವರ್ಷ ಮಿತ್ತವನ ಆಗಮನದೊಂದಿಗೆ ಬಿದು ಸಹ ತನ್ನ ವಂಶಾಭಿವೃದ್ಧಿಯನ್ನು ಪ್ರಾರಂಭಿಸುತ್ತದೆ. ಬಿದಿರಿನ ಬುಡದಲ್ಲಿನ ಗಡ್ಡೆಯ ಭಾಗದಲ್ಲಿ ಇದು ಮೊಳಕೆ ಹೊರಿಸುವುದು. ಇದನ್ನು ‘ಕಳ್ಳಲ್’ ಎನ್ನುತ್ತಾರೆ. ಪೂರೆಯಾಕಾರದಲ್ಲಿ ಬೆಳೆಯುವ ಬಿದು ಹಲವಾರು ಏಷ್ಟೂ ಗಳಿಗಂತ ಎತ್ತರವಾಗಿ ಬೆಳೆಯುವುದು. ಗೆಣ್ಣಿಗಳನ್ನು ಹೊಂದಿ ಗೆಣ್ಣಿನ ಇಳ್ಳಿಗಳಲ್ಲಿ ಕಡ್ಡಿಯಾಕಾರದ ಟೊಂಗೆ ಇರುವುದು. ಜೂವಾದ ತ್ವಿಳಿ ಎಲಗಳು, ಕೆಳಗಿನಿಂದ ಮೇಲಿನವರೆಗೆ ಅಲ್ಲಲ್ಲಿ ಬಿರುಕಾದ ಮುಖ್ಯಗಳು. ಇದರ ಪರಿಚಯ ಎಲ್ಲೆಡೆ ಸಾಮಾನ್ಯ.

ಬಿದು ತನ್ನ ಜೀವಿತ ಅವಧಿಯ ಕಾಲದಲ್ಲಿ ಒಮ್ಮೆ ಮಾತ್ರ ಹೂ ಬಿಟ್ಟು ಕಾಳು ನೀಡುವುದು. ಹೂಬಿಟ್ಟು ಬಿದು ಮತ್ತೆ ಬದುಕರೆ ಅಂತ್ಯ ಕಾಣುತ್ತದೆ. ಇದರಿಂದ ದೊರೆಯುವ ಕಾಳಿನಿಂದ ಅಕ್ಕಿ ತಯಾರಿಸಿ ಗ್ರಾಮೀಣ ಭಾಗದಲ್ಲಿ ಅನ್ನಕ್ಕಾಗಿ ಬಳಸುವ ರೂಫಿಯಿದೆ. ಬಿದು ಒಮ್ಮೆ ಹೂ ಬಿಟ್ಟಿತ್ತೆಂದರೆ ಮುಂದಿನ ಬರಗಾಲದ ಮುನ್ನಾಚನೆ ಎಂಬ ನಂಬಿಕೆ ನಮ್ಮೆ ಹಿಡಿಯಾದು.

ಬಿದಿರಿನ ಮೊಳಕೆ ಕಳ್ಳಲೀಯನ್ನು ಒಂದೆರಡು ಅಡಿಗಳಷ್ಟು ಎತ್ತರ ಬೆಳೆದಾಗ ಕತ್ತರಿಸಿ ತಂದು ಉಪಯೋಗಿಸುವರು. ಬಿದಿರಿನಿಂದ ಬೇರೆದಾಗಿ ಕಳ್ಳಲೀಯನ್ನು ಅಡಿಗೆಗೆ ಬಳಸುವ ಮನ್ನ ಶುಚಿಗೊಳಿಸಬೇಕು. ಮೇಲಿನ ದಷ್ಟನೆಯ ಕವಚ ಬೇರೆದಾಗಿ ಕಳ್ಳಲೀಯ ಕವಚ ತೆಗೆದಾಗ ಬುಡದಲ್ಲಿ ನಿರ್ಗುವ ಬಳಿವಣಿದ ತಿರುಳನ್ನು ಬೇಕಾದ ಆಕಾರಕ್ಕೆ ಕತ್ತರಿಸಬೇಕು. ಹೆಚ್ಚಿದ ಮೊಳಕಳನ್ನು ಶುದ್ಧವಾದ ನೀರಿನಲ್ಲಿ ನೇರಿಸಬೇಕು. ಹೆಚ್ಚಿದ ನಿರ್ಗು ನೀರಲ್ಲಿ ಕಾಪಾಡಲು ಸ್ವಲ್ಪ ಉಪ್ಪು ಬೆರೆಸುವುದು ಅಗತ್ಯ. ಬಳಸುವ ಮನ್ನ ನೀರಲ್ಲಿ ಜೆನ್ನಾಗಿ ತೊಳೆದು ಉಪಯೋಗಿಸಬೇಕು. ಸ್ವಲ್ಪ ನೀರಲ್ಲಿ ಬೇಕಾದಷ್ಟು ಕಳ್ಳಲೀಯ ತುಂಡುಗಳನ್ನು ಹಾಕಿ ಕುದಿಸಿ ನೀರನ್ನು ಬಸಿದರೆ ಅಡಿಗೆ ಯೋಗ್ಯ.

ರುಚಿಕರ್:

ತೆಳುವಾಗಿ ವೃತ್ತಾಕಾರವಾಗಿ ಹೆಚ್ಚಿದ ಕಳ್ಳಲೀಯಿಂದ ತಯಾರಿಸಿದ ಸಾಂಘಾರವು ಅನ್ನದೊಂದಿಗೆ ಬಲು ರುಚಿ. ತೊಗರಿ ಬೆಳೆಯೊಂದಿಗೆ ಖಾರ, ಸಾಂಘಾರದ ಒಗ್ಗರಣೆಯನ್ನು ನೀಡಿ ತಯಾರಿಸುವರು. ಮಾಡಿಗೆ ನೀರಿಸುವಾಗಿ ಕುದಿಸಿ ಮೂಡಿ, ಹೊಳ್ಳಿ ತುರಿ ಹಾಕಿ ಒಗ್ಗರಣೆ ನೀಡಿದ ಬೊಳೆ ಹುಳಿ ಉಂಟಕ್ಕೆ ಹಿತ. ಕಳ್ಳಲೀಯನ್ನು ಮೊಸರಿಸುವಾಗಿ ಬಳಸುವರು. ಚಿಕ್ಕದಾಗಿ ಹೆಚ್ಚಿದ ಕಳ್ಳಲೀಯನ್ನು ನೀರಲ್ಲಿ ಶುದ್ಧಿಸಿದಾಗಿ ಬಸಿದು ಬಾಣಲೀಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಾಡಿಸಿದ ನಂತರ ಮೊಸರಿಸುವಾಗಿ ಕಲಸಿ ಒಗ್ಗರಣೆ ನೀಡಿದರೆ ಬಜ್ಜೆ ತಿನ್ನಲು ಸಿದ್ಧ. ಎಣ್ಣೆಯಲ್ಲಿ ಹುರಿದ ಕಳ್ಳಲೀಗೆ ಬೇಕಾದಪ್ಪು ಖಾರದ ಮಸಾಲೆಯನ್ನು ಸೇರಿಸಿ ಒಗ್ಗರಣೆ ನೀಡಿದರೆ ದೋಸೆ, ಚಪಾತಿ, ಅನ್ನದೊಂದಿಗೆ ತಿನ್ನಲು ಉಪಯುಕ್ತ. ಹುರಿದ ಕಳ್ಳಲೀಯನ್ನು ಅನ್ನದೊಂದಿಗೆ ಸೇರಿಸಿ ಒಗ್ಗರಣೆ ನೀಡಿದ ಕಳ್ಳಲೀಯ ಚಿಕ್ಕಾನ್ನು ಉಂಟಕ್ಕೆ ನೀಡಬಹುದು. ಕಳ್ಳಲೀಯ ಹೆಚ್ಚಿದ ತುಂಡುಗಳನ್ನು ಕಡಲಹಿಟ್ಟಿಸುವಾಗಿ ಸೇರಿಸಿ ಎಣ್ಣೆಯಲ್ಲಿ ಪ್ರೋಫೆಸ್ಚರ್ ಅಗತ್ಯವೂ ಇದೆ.



ಕರಿದು ಬೋಂಡಾ ತಯಾರಿಸಬಹುದು.

ಕಳ್ಳಲೀಯಲ್ಲಿರುವ ಬೀಳಿ, ಲಬಣ, ಸುಣ್ಣಿದಂತಹ ಅಂಶದಿಂದಾಗಿ ಬಹುಳಿಪರಯುಕ್ತವಾಗಿದೆ. ಇದು ಕೇವಲ ಆಹಾರವಾಗಿರದೆ ಉದರದಲ್ಲಿನ ನಂಬಿ, ವಿವಾಳಿಗಳನ್ನು ಬೋಂಡಾಕಲು ಸಹಕರಿಸುತ್ತದೆ. ಹೊಟ್ಟೆಯಲ್ಲಿ ಸೇರಿದ ಕೂದಲನ್ನು ಕರಿಸುತ್ತದೆ. ಆವಾಢ, ಶ್ರಾವಣ ಕಾಲದಲ್ಲಿ ಇದು ದೊರೆಯುವುದರಿಂದ ಮಲೆನಾಡಿನ ಜನ ಉಪಯೋಗಿಸುತ್ತಾರೆ. ಭಾದ್ರಪದ ಬಂತೆಂದರೆ ಕಳ್ಳಲೀ ಕಡಿಯುವ ದನ್ನು ಹಿರಿಯು ಅನಾಡಿಕಾಲಿಂದಲೂ ನಿರ್ದಿಷ್ಟತ್ವ ಬಂದಿದ್ದಾರೆ.

ಅರಣ್ಯ ಇಲಾಖೆಯು ಕಳ್ಳಲೀಯನ್ನು, ಬಿದರನ್ನು ಕಡಿಯಿದಂತೆ ನಿಷೇಧಿಸಿದೆ. ಆದರೂ ಇಲಾಖೆಯ ಕೆಳ್ಳಿತೆಪ್ಪಿಸಿ ಕಡಿಯಲಾಗುತ್ತಿದೆ. ಇಂದು ನಗರದ ಸಂಗ್ರಹಾಲಯದಲ್ಲಿ ಮಾರಾಟ ಮಾಡುವುದನ್ನು ಕಾಣಬಹುದು. ಕಳ್ಳಲೀ ಆಹಾರ ಬಳಕೆಗಾಗಿ ಹಾಗೂ ಬಿದು ಬಹು ಉಪಯೋಗಿಸಬಹುದು. ಕಳ್ಳಲೀ ಆಹಾರ ಬಳಕೆಗಾಗಿ ಬಳಸುತ್ತಲೇ, ಸೂಕ್ತ ರೀತಿಯಲ್ಲಿ ಬೆಳೆಸಿ ಪ್ರೋಫೆಸ್ಚರ್ ಅಗತ್ಯವೂ ಇದೆ.